

ಪಿ.ಡಬ್ಲ್ಯೂ. 1

ದಿನಾಂಕ: 30.06.2026ರಂದು ಸಾಕ್ಷಿಗೆ ಪ್ರಮಾಣ ವಚನ ಬೋಧಿಸಲಾಯಿತು

ಮುಂದುವರೆದ ಪಾಟೀ ಸವಾಲು: ಶ್ರೀ. ಆರೋಪಿ ಪರ ವಕೀಲರಿಂದ

ನಾನು ಗೃಹಿಣಿ. ನಾನು 10ನೇ ತರಗತಿವರೆಗೆ ವಿಧ್ಯಾಭ್ಯಾಸ ಮಾಡಿರುತ್ತೇನೆ. ದೂರುದಾರರು 3-4 ವರ್ಷಗಳಿಂದ ಪರಿಚಯವಿರುತ್ತಾರೆ. ದೂರುದಾರರ ಬಳಿ 1.50 ಲಕ್ಷ ರೂ.ಗಳು ಸಾಲ ಮಾಡಿದ್ದೆನು, ಅದನ್ನು ಹಿಂದಿರುಗಿಸಿರುತ್ತೇನೆ. ತೊಂದರೆ ಇದ್ದ ಕಾರಣ ಸಾಲ ಮಾಡಿರುತ್ತೇನೆ. ನನ್ನ ಅಳಿಯ ಹಾಗೂ ದೂರುದಾರರ ಮಧ್ಯೆ ಹಣಕಾಸಿನ ವ್ಯವಹಾರ ಇರುತ್ತದೆ. ನನ್ನ ಮುಖ್ಯ ವಿಚಾರಣೆಯಲ್ಲಿ ಜುಲೈ 2023ರಂದು, ದೂರುದಾರರಿಂದ 1.50 ಲಕ್ಷ ರೂ.ಗಳ ಸಾಲ ಕೇಳಿದ್ದೆನು, ಅವರು 1.27 ಲಕ್ಷ ರೂ.ಗಳನ್ನು ಬ್ಯಾಂಕಿನ ಮೂಲಕ ವರ್ಗಾವಣೆ ಮಾಡಿರುತ್ತಾರೆ, ಈ ಬಗ್ಗೆ ದಾಖಲೆ ಹಾಜರುಪಡಿಸಿರುತ್ತೇನೆ. ಸಾಕ್ಷಿ ಈ ಬಗ್ಗೆ ನಿಡಿ.1ನ್ನು ತೋರಿಸಿದಾಗ, ಕನ್ನಡಕ ತಂದಿರುವುದಿಲ್ಲ, ಹಾಗಾಗಿ ಗುರುತಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳುತ್ತಾರೆ. ಸಾಲ ಪಡೆದುಕೊಂಡ ನಂತರ ಪ್ರತಿ ವಾರ ದೂರುದಾರರ ಬ್ಯಾಂಕ್ ಖಾತೆಗೆ ಗುಾಗಲ್ ಪೇ ಮಾಡುತ್ತಿದ್ದೆನು, ಯಾವ ಯಾವ ದಿನಾಂಕದಂದು ಎಷ್ಟೆಷ್ಟು ಹಣ ವರ್ಗಾವಣೆ ಮಾಡುತ್ತಿದೆ ಎಂದು ಸಾಧ್ಯವಾಗುವುದಿಲ್ಲ, ಆದರೆ ಸೋಮವಾರ ಹಾಗೂ ಭಾನುವಾರ ಮಾಡುತ್ತಿದ್ದೆನು. ನಿಡಿ.1ರಲ್ಲಿ ಆ ರೀತಿ ವರ್ಗಾವಣೆ ಆದ ಬಗ್ಗೆ ನಮೂದು ಇರುವುದಿಲ್ಲ ಎನ್ನುವುದು ಸರಿಯಲ್ಲ.

2. ನಾನು ದೂರುದಾರರ ಜೊತೆ ಬಿಟ್ಟರೆ ಬೇರೆಯವರ ಜೊತೆ ಹಣಕಾಸಿನ ವ್ಯವಹಾರ ಮಾಡಿರುವುದಿಲ್ಲ. ಸಾಮಾನ್ಯವಾಗಿ ನಾನು ಖಾಲಿ ಪತ್ರಗಳಿಗೆ ಸಹಿ ಮಾಡುವುದಿಲ್ಲ ಮತ್ತು ಯಾವುದೇ ದಾಖಲೆಗೆ ಸಹಿ ಮಾಡುವ ಪೂರ್ವದಲ್ಲಿ ಓದಿ ಸಹಿ ಮಾಡುತ್ತೇನೆ, ಆದರೆ ದೂರುದಾರರಿಗೆ ಖಾಲಿ ಪತ್ರಕ್ಕೆ ಸಹಿ ಮಾಡಿ ಕೊಟ್ಟಿರುತ್ತೇನೆ. ದೂರುದಾರರಿಗೆ ಮುಖ್ಯ ವಿಚಾರಣೆಯಲ್ಲಿ ಹೇಳಿದಂತಹ ದಾಖಲಾತಿಗಳನ್ನು ನೀಡಿದ ಬಗ್ಗೆ ಅವರಿಂದ ಯಾವುದೇ ಹಿಂಬರಹ ಪಡೆದುಕೊಂಡಿರುವುದಿಲ್ಲ, ಪಡೆದುಕೊಳ್ಳಲು ಯಾವುದೇ ತೊಂದರೆ ಇರಲಿಲ್ಲ. ನಾನು ಡಿಸೆಂಬರ್ 2023ರಲ್ಲಿ ಸಾಲ ಮರುಪಾವತಿ ಮಾಡಿರುತ್ತೇನೆ, ಆ ಸಮಯದಲ್ಲಿ ಎಲ್ಲಾ ದಾಖಲಾತಿಗಳನ್ನು ಹಿಂದಿರುಗಿಸುವಂತೆ ಕೇಳಿರುತ್ತೇನೆ, ಆದರೆ ಯಾವುದೇ ಅವರಿಂದ ಹಿಂಬರಹ ಬರೆಸಿಕೊಂಡಿರುವುದಿಲ್ಲ, ದಾಖಲೆ ಕೊಡುವಂತೆ ಕೇಳುತ್ತಾ ಬಂದಿರುತ್ತೇನೆ, ಆದರೆ ಅವರು ಕಾಲ ಮುಂದೂಡುತ್ತಾ ಬಂದಿರುತ್ತಾರೆ. ದಾಖಲಾತಿಗಳನ್ನು ಹಿಂದಿರುಗಿಸುವಂತೆ ವಕೀಲರ ಮೂಲಕ

-2-

ಯಾವುದೇ ನೋಟೀಸ್ ಕೊಟ್ಟಿರುವುದಿಲ್ಲ, ಆದರೆ ದೂರುದಾರರು ನೋಟೀಸ್ ನೀಡಿದ ನಂತರ ಉತ್ತರ ಕೊಟ್ಟಿರುತ್ತೇನೆ. ದೂರುದಾರರಿಗೆ ಪೊಲೀಸ್ ದೂರು ಕೊಟ್ಟಿರುವುದಿಲ್ಲ, ಆದರೆ ದೂರುದಾರ ನೋಟೀಸ್ ಕೊಟ್ಟ ನಂತರ ಕೊಟ್ಟಿರುತ್ತೇನೆ. ನಿಡಿ.3ರಲ್ಲಿ ಒಂದು ಖಾಲಿ ಚೆಕ್, ಪ್ರನೌಟ್, 2 ಸ್ಟಾಂಪ್ ಪೇಪರುಗಳನ್ನು ಹಿಂದಿರುಗಿಸುವಂತೆ ಕೇಳಿದ ಬಗ್ಗೆ ಹಿಂಬರಹದಲ್ಲಿ ನಮೂದಿಸಿರುವುದಿಲ್ಲವೆಂದರೆ ಸರಿ. ದೂರುದಾರರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿ ದೋಷರೋಪಣೆ ಪಟ್ಟಿ ಸಲ್ಲಿಸಿರುತ್ತಾರೆ. ನಾನು ನೀಡಿದ ದೂರು ಸುಳ್ಳು ದೂರೆಂದು ದೂರನ್ನು ಮುಕ್ತಾಯಗೊಳಿಸಿರುತ್ತಾರೆಂದು ಸೂಚಿಸುವುದು ಸರಿಯಲ್ಲ.

3. ಇನ್ನೊಂದು ಪ್ರಕರಣದಲ್ಲಿ ನನ್ನ ಅಳಿಯ ಇದೇ ದೂರುದಾರನ ಮೇಲೆ ದೂರನ್ನು ನೀಡಿದ್ದರು, ಪ್ರಕರಣ ದಾಖಲಾಗಿತ್ತು ಎಂದರೆ ಸರಿ. ಆ ಪ್ರಕರಣದಲ್ಲಿಯೂ ಸಹ ಸುಳ್ಳು ದೂರೆಂದು ಪೊಲೀಸರು ಬಿ ವರದಿ ಸಲ್ಲಿಸಿರುತ್ತಾರೆ ಎನ್ನುವುದು ಸುಳ್ಳು. ನಿಡಿ.1 ಮತ್ತು 2ರ ಪ್ರಕಾರ ದೂರುದಾರರ ಬ್ಯಾಂಕ್ ಖಾತೆಗೆ ಒಟ್ಟು 68 ಸಾವಿರ ರೂ.ಗಳು ವರ್ಗಾವಣೆ ಆಗಿರುತ್ತದೆ ಎಂದರೆ ಸರಿಯಲ್ಲ. ಸಾಕ್ಷಿ ಮುಂದುವರೆದು ನಾನು ಫೋನ್ ಪೇ ಮೂಲಕ 90 ಸಾವಿರ ನನ್ನ ಅಳಿಯನ ಮೂಲಕ ವರ್ಗಾವಣೆ ಮಾಡಿಸಿರುತ್ತೇನೆಂದು ಹೇಳುತ್ತಾರೆ.

4. ದಿನಾಂಕ 10.04.2024ರಂದು ದೂರುದಾರರಿಂದ 24.40 ಲಕ್ಷ ರೂ.ಗಳನ್ನು ಸಾಲವಾಗಿ ಪಡೆದುಕೊಂಡಿದ್ದೆನು ಎಂದರೆ ಸರಿಯಲ್ಲ. ಈ ಹಣವನ್ನು ತೀರಿಸುವ ಸಲುವಾಗಿ ದಿನಾಂಕ 06.09.2024 ಎಂದು ದಿನಾಂಕ ನಮೂದು ಮಾಡಿ ಮುಂಗಡ ಚೆಕ್‌ನ್ನು ದೂರುದಾರರಿಗೆ ಕೊಟ್ಟಿದ್ದೆ ಎಂದರೆ ಸರಿಯಲ್ಲ. ಚೆಕ್‌ನ್ನು ನಗದೀಕರಣಕ್ಕೆ ಹಾಜರುಪಡಿಸಿದಾಗ ಖಾತೆಯಲ್ಲಿ ಸಾಕಷ್ಟು ಹಣವಿಲ್ಲವೆಂದರೆ ಸರಿ. ಸ್ಟಾಪ್ ಪೇಮೆಂಟ್ ಅರ್ಜಿಯನ್ನು ಬ್ಯಾಂಕಿಗೆ ನೀಡಿರುವುದಿಲ್ಲ. ಮುಂಗಡ ಚೆಕ್‌ನ್ನು ಕೊಟ್ಟಿರೂ ಸಹ ಖಾತೆಯಲ್ಲಿ ಚೆಕ್ ನಗದೀಕರಣಗೊಳ್ಳುವಷ್ಟು ಹಣ ಇರದ ಕಾರಣ ಚೆಕ್ ಬೌನ್ಸ್ ಕಾರಣವಾಗಿದ್ದು, ಮೋಸ ಮಾಡಿರುತ್ತೇನೆ ಎನ್ನುವುದು ಸರಿಯಲ್ಲ. ಈಗ ಪ್ರಕರಣದಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ಸುಳ್ಳು ವಿಚಾರ ಹೇಳಿ ಅದಕ್ಕನುಗುಣವಾಗಿ ಸುಳ್ಳು ಸಾಕ್ಷಿ ಹೇಳುತ್ತಿದ್ದೇನೆಂದರೆ ಸರಿಯಲ್ಲ. ದಿನಾಂಕ 22.11.2024ರ ನಂತರ ದೂರುದಾರರ ವಿರುದ್ಧ ಖಾಸಾಗಿ ಪರ್ಯಾಯವನ್ನು ಸಲ್ಲಿಸುವುದಾಗಲೀ ಅಥವಾ ನ್ಯಾ.ದಲ್ಲಿ ಪ್ರಕರಣವನ್ನು ದಾಖಲಿಸುವುದಾಗಲೀ ಮಾಡಿರುವುದಿಲ್ಲ. ನಿಪಿ.1 ನನ್ನ ಬ್ಯಾಂಕ್ ಖಾತೆಗೆ ಸೇರಿದ್ದು, ಅದರಲ್ಲಿರುವ ಸಹಿ ನನ್ನದೇ, ಆದರೆ ಅದರಲ್ಲಿರುವ ಬರವಣಿಗೆ ನನ್ನದಲ್ಲ. ಸಾಕ್ಷಿಯ ಸಹಿಯನ್ನು ನಿಪಿ.1ಎ ಎಂದು ಗುರುತಿಸಲಾಯಿತು. ನಿಪಿ.1ನ್ನು ದೂರುದಾರರಿಗೆ ನಾನೇ ಬರೆದು ಕೊಟ್ಟಿರುತ್ತೇನೆ ಎಂದರೆ ಸರಿಯಲ್ಲ.

-3-

ಮರುವಿಚಾರಣೆ: ಇಲ್ಲ.

(ನನ್ನ ಉತ್ತರೇಖನದಂತೆ ತೆರೆದ ನ್ಯಾಯಾಲಯದಲ್ಲಿ ಬೆರಳಚ್ಚು ಮಾಡಲಾಯಿತು)

(ಓ. ಹೇ. ಕೇ. ಸ)

(ಕೆ ಎಂ ಆನಂದ್)

36ನೇ ಎ.ಸಿ.ಜಿ.ಎಂ.,
ಬೆಂಗಳೂರು.